

ಇದೇ ಜುಲೈ 19ರಂದು ಅಮೆರಿಕದ 'ನಾಸಾ' ಸಂಸ್ಥೆ ಭರ್ಜರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ದ ಆಡಳಿತದ ಉಸ್ತುವಾರಿಯಲ್ಲೇ ಅಮೆರಿಕದ ಅಂತರಿಕ್ಷ ಕಾರ್ಯಕ್ರಮಗಳು ರೂಪುಗೊಳ್ಳುತ್ತವೆ, ಅನುಷ್ಠಾನಗೊಳ್ಳುತ್ತವೆ. ಫ್ಲೋರಿಡಾದಲ್ಲಿರುವ 'ಕೆನಡಿ ಸ್ಪೇಸ್ ಸೆಂಟರ್'ನಿಂದ, ಹೊಸತಾಗಿ ನಿರ್ಮಿಸಿರುವ ಹೊಸನ್ನಿನ 'ಜಾನ್ಸನ್ ಸ್ಪೇಸ್ ಸೆಂಟರ್'ನಿಂದ, ಅಲ್ಬಾಮದ 'ಮಾರ್ಷಲ್ ಸ್ಪೇಸ್ ಸೆಂಟರ್'ನಿಂದ ನಾಸಾ ಸಂಸ್ಥೆ ವಿಶೇಷ ಟೆಲಿವಿಷನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ; ಅದು ಲೈವ್ ಪ್ರೋಗ್ರಾಂ.

ಇಡೀ ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸಿದ ಅಪೊಲೋ-11 ಗಗನನೌಕೆಯಲ್ಲಿ ಯಾನಮಾಡಿ ನೀಲ್ ಆರ್ಮ್‌ಸ್ಟ್ರಾಂಗ್ ಸಹಚರ ಬಜ್ ಆಲ್ರಿನ್ ಚಂದ್ರನ ಮೇಲೆ ಹೆಜ್ಜೆ ಇಟ್ಟು ಸರಿಯಾಗಿ 50 ವರ್ಷಗಳಾದವು - 20, ಜುಲೈ 1969 ಮನುಕುಲಕ್ಕೆ ಅವಿಸ್ಮರಣೀಯ ದಿನ. ನೆನಪಿನ ಸುರುಳಿಗಳು ಬಿಚ್ಚಿಕೊಳ್ಳುತ್ತ ಹೋದರೆ ಇಡೀ ಅಂತರಿಕ್ಷ ಯುಗವೇ ಕಣ್ಮುಂದೆ ಹಾದುಹೋಗುತ್ತದೆ. ಇದೆಲ್ಲವನ್ನೂ ಸಾಧ್ಯವಾಗಿಸಿದ ನಾಸಾ ಸಂಸ್ಥೆಯೊಂದೇ ಅಲ್ಲ,

ಇಡೀ ಜಗತ್ತೇ ಸಂಭ್ರಮಿಸಬೇಕಾದ ಆ ಗಳಿಗೆ ಬಂದಿದೆ.

ಅಮೆರಿಕದ ಸ್ಪಿತ್‌ಸೋನಿಯನ್ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಇಡೀ ಅಂತರಿಕ್ಷ ಯುಗವನ್ನು ಕಣ್ಮುಂದೆ ತರುವ ಎಲ್ಲವೂ ಇವೆ. ರಷ್ಯಾ ಮತ್ತು ಅಮೆರಿಕ ಶೀತಲ ಯುದ್ಧ ಕಾಲದಲ್ಲಿ ಬಳಸಿದ ಉಪಗ್ರಹಗಳಿಂದ ತೊಡಗಿ ಅಪೊಲೋದ ಎಲ್ಲ ಯಾನಗಳನ್ನೂ ಸ್ಮರಣೆಗೆ ತರುವ ಅಪೂರ್ವ ಚಿತ್ರಗಳು ಮತ್ತು ಸಾಧನ-ಸಲಕರಣೆಗಳು ಅಲ್ಲಿವೆ. ಈ ಮ್ಯೂಸಿಯಂ ಅನ್ನು ಜಾಲಾಡಿಸಿ ಟೆಲಿವಿಷನ್ ಮೂಲಕ ಜಗತ್ತಿನ ಎಲ್ಲರಿಗೂ ತೋರಿಸುವ ಆಸೆ ನಾಸಾ ಸಂಸ್ಥೆಗೆ.

ಚಂದ್ರನ ಮೇಲೆ ಮೊದಲು ಕಾಲಿಟ್ಟ ಆರ್ಮ್‌ಸ್ಟ್ರಾಂಗ್‌ನ ಹುಟ್ಟೂರು ಓಹಿಯೋದ ವಪಕೋನೆಟವನ್ನು ಟೆಲಿವಿಷನ್‌ನಲ್ಲಿ ನೋಡಿ ಎದೆಯಲ್ಲಿ ಪುಲಕಗೊಳ್ಳಲು ಸಹಸ್ರ ಸಹಸ್ರ ಜನರು ಕಾಯುತ್ತಿದ್ದಾರೆ. ಅಮೆರಿಕದ ಪಶ್ಚಿಮ ತೀರದಲ್ಲಿರುವ ಸಿಯಾಟಲ್‌ನಲ್ಲಿ ಪ್ರದರ್ಶನಕ್ಕೆಟ್ಟಿರುವ ಅಪೊಲೋ-11ರ ಕಮಾಂಡಿಂಗ್ ನೌಕೆ 'ಈಗಲ್' ಅನ್ನು ತೋರಿಸುವ ಇರಾದೆಯೂ ಸಂಸ್ಥೆಗಿದೆ. ವರ್ಷಪೂರ್ತು ಅಮೆರಿಕದ ಬೇರೆ ಬೇರೆ ಭಾಗಗಳಲ್ಲಿ ಈ '50ರ ಸಂಭ್ರಮ'ದ ತುಣುಕುಗಳನ್ನು ನೋಡುವ


ಸದವಕಾಶ ಎಲ್ಲರಿಗೂ. ಇದೇ ಕಾರ್ಯಕ್ರಮದಲ್ಲಿ ಚಂದ್ರಯಾನದಲ್ಲಿ ಪಾಲ್ಗೊಂಡ ಗಗನಯಾತ್ರಿಗಳಲ್ಲಿ ಹಲವರು - ಇಂದಿನ ಮತ್ತು ಮುಂದಿನ ಗಗನಯಾನಿಗಳು ಪುಟ್ಟ ಪುಟ್ಟ ಮಾತಿನ ಚಟಾಕಿ ಹಾರಿಸುತ್ತಾರೆ. ಈವರೆಗೆ ಕೇಳಿರದ ಅನೇಕ ವಿಸ್ಮಯಕಾರಿ ಅನುಭವಗಳ ಕಥೆಗಳು ಅವರ ಬಾಯಿಂದ ಬಿಚ್ಚಿಕೊಳ್ಳುತ್ತವೆ.

ವರ್ಚನಿಯದ ನ್ಯಾಷನಲ್ ಅಟೋಮೊಬೈಲ್ ಮ್ಯೂಸಿಯಂ ಈಗಾಗಲೇ ಚಂದ್ರಯಾನದ ಅನುಭವಗಳನ್ನು ಮಿಥ್ಯಾಕಲ್ಪನೆಯ ಮೂಲಕ ಸೃಷ್ಟಿಸಿ ಸಾರ್ವಜನಿಕರನ್ನು ಅಪಾರವಾಗಿ ಸೆಳೆಯುತ್ತಿದೆ. ಮಿನಿಸೋಟದ ಬೆಲ್ ಮ್ಯೂಸಿಯಂ 'ಒನ್ ಜ್ಯಾಂಟ್ ಲೀಪ್' ಎಂಬ ಕಾರ್ಯಕ್ರಮವನ್ನು ರೂಪಿಸಿ, ವೀಕ್ಷಕರನ್ನು 1969ರ ದಶಕಕ್ಕೆ ಒಯ್ಯಲಿದೆ. ಡಿಸೆಂಬರ್ ತಿಂಗಳವರೆಗೂ ಆಚರಿಸುವ ಈ 50ರ ಸಂಭ್ರಮದಲ್ಲಿ ರಾಷ್ಟ್ರೀಯ ಮ್ಯೂಸಿಯಂಗಳು, ಪ್ರಯೋಗಾಲಯಗಳು, ಸಂಶೋಧನಾಲಯಗಳು, ವಿಶ್ವವಿದ್ಯಾಲಯಗಳು ಒಂದಲ್ಲ ಒಂದು ರೀತಿಯಲ್ಲಿ ಅಂತರಿಕ್ಷ ಯುಗದ ಅಸಾಮಾನ್ಯ ಸಂಗತಿಗಳನ್ನು ಜನಸಾಮಾನ್ಯರ ಕಣ್ಮುಂದೆ ತರಲಿವೆ.


ಸಾಮಾನ್ಯವಾಗಿ ಸಂಘ ಸಂಸ್ಥೆಗಳೋ ಅಥವಾ ರಾಷ್ಟ್ರೀಯ ಸ್ವಾತಂತ್ರ್ಯೋತ್ಸವಗಳೋ, ಕಟ್ಟಡಗಳೋ ಬೆಳ್ಳಿಹಬ್ಬ, ಚಿನ್ನದಹಬ್ಬ, ವಜ್ರಮಹೋತ್ಸವಗಳನ್ನು



ಕೆನಡಿ ಸ್ಪೇಸ್ ಸೆಂಟರ್



ಗಗಾರಿನ್ ಯಾನ ಮಾಡಿದ, ವೋಸ್ಟಾಕ್ ಉಪಗ್ರಹ



ಭೂಮಿಯನ್ನು ಪರಿಭ್ರಮಿಸಿದ ಮೊದಲ ಕೃತಕ ಉಪಗ್ರಹ ರಷ್ಯಾದ ಸ್ಪೂಟ್ನಿಕ್ 1 ಸ್ಪೂಟ್ನಿಕ್‌ನ ಅಂತಿಮ ಪರೀಕ್ಷೆ,